

Sree Jayalakshmi Autospin Limited

CIN: L32111KA1991PLC011732

Registered Office: 'SNAJANA' Davangere Road, Chitradurga, Karnataka, 577501

> Email: sjlalcd@gmail.com GSTIN: 29AADCS6415K1Z1 Offi.: 223040, Fact.: 234487

Date: 24-02-2025

To,
The Department of Corporate Services
BSE Limited
Phiroze Jeejeebhoy Towers, Dalal Street,
Mumbai-400001

Dear Sir/Madam,

Sub: Submission of Press Release under Regulation 30 of SEBI (LODR) Regulations, 2015.

With reference to the above mentioned subject and Pursuant to Regulation 30 of SEBI (Listing Obligations and Disclosure Requirements) Regulations, 2015, please find attached the Notice of Extra Ordinary General Meeting to be held on 24thMarch 2025 published in the newspapers viz. 'Financial Express' (All India Edition) and 'Vijayvani - Chitradurga Edition' (Kannada).

Kindly take the same on record and acknowledge the receipt of the same.

Thanking you.

Yours faithfully,

For SREE JAYALAKSHMI AUTO SPIN LIMITED

SHIVANI BAIRATHI Digitally signed by SHIVANI BAIRATHI Date: 2025.02.24 12:22:51 +05'30'

Shivani Bairathi

Compliance Office/Company Secretary

FINANCIAL EXPRESS

IMITED

28 ethi 110007; https://lgos.in;

IPAL ONLINE formal name an completed, ocess with the

emark of ETT the new name in that we don't the ETT Group

ebsite address uploaded on cuments have

lead the public in compliance s committed to able laws and

rvices Limited s ETT Limited) rd of Directors Sd/firose Kherani aging Director



on, 3-7676

Income rantage 5, 2025 Record

Value r unit)

SREE JAYALAKSHMI AUTOSPIN LIMITED

CIN: L85110KA1991PLC011732

Regd. Office: "Sanjana" Davanagere Road, Chitradurga-577501

Phone Number: 08197-223040, E-mail: sjlalcd@gmail.com, Website: sjlal.com

NOTICE OF EXTRA ORDINARY GENERAL MEETING FOR THE FINANCIAL YEAR 2024-25

We are pleased to inform you that the company Sree Jayalakshmi Autospin Limited is holding an Extra Ordinary General Meeting scheduled to be held on Monday, March 24, 2025 at 12:00 P.M IST through Video Conferencing or Other Audio Visual Means ("VC")/Other Audio Visual Means ("OAVM") facility to transact the businesses as listed in the Notice dated February 21, 2025 convening the EGM in compliance with all the applicable provisions of the Companies Act, 2013 ("the Act") and the Rules made thereunder and the Securities and Exchange Board of India (Listing Obligations and Disclosure Requirements) Regulations, 2015 ("SEBI LODR Regulations") read with applicable circulars issued by the Ministry of Corporate Affairs ("MCA") and Securities and Exchange Board of India ("SEBI"). The proceedings of EGM shall be deemed to be conducted at the Registered Office of the Company. Members intending to attend the EGM through VC/OAVM may attend the EGM by following the procedure prescribed in EGM Notice.

In compliance with the relevant circulars issued by MCA and SEBI, the Notice convening EGM has been sent, through electronic mode on February 20, 2025 to those Members whose e-mail address is registered with the Company / Registrar & Share Transfer Agent (RTA) / Depository Participants (DPs).

Remote e-voting and e-voting during EGM: Pursuant to Section 108 of the Companies Act, 2013 read with Rule 20 of the Rules and Regulation 44 of the SEBI LODR Regulations and applicable Circulars, the Company is providing remote e-voting facility to all its Members to exercise their right to vote on the resolution listed in the EGM Notice and has availed the services of Central Depository Services Limited (CDSL) for providing VC facility and e-voting. The detailed procedure for attending the EGM through VC/OAVM and the e-voting is provided in the EGM Notice. The Notice also contains Instructions/details with regard to process of obtaining Login credentials for Shareholders, holding shares in physical form or in electronic form, who have not registered their e-mail address either with the Company or their respective DPs.

Some of the important details regarding the remote e-voting and VC/OAVM facility

Some of the important details regarding the remote e-voting and VC/OAVM facility are provided below:

Link for remote e-voting	For Individual Members: https://www.evoting.nsdl.com/ (holding securities in demat mode with NSDL), https://www.cdslindia.com/ (holding securities in demat mode with CDSL)			
Cut-off date for determining the Members entitled to vote through remote e-voting or during the EGM	Monday, March 17, 2025 The voting rights of Members shall be in proportion to their shares in the paid-up equity share capital of the Company, as on Monday, March 17, 2025.			
Commencement of remote e-voting period	Thursday, March 20, 2025 at 9:00 A.M. (IST)			
End of remote e-voting period	Sunday, March 23, 2025 at 5:00 P.M. (IST)			

The remote e-voting shall be disabled by CDSL at 5:00 PM (IST) on March 23, 2025 and thereafter the Members shall not be able to vote through remote e-voting. However to enable the Members, who have not cast their vote through remote e-voting, facility will also be made available during the EGM.

Further, the Members who have cast their votes through remote e-voting may attend the EGM through VC/OAVM but shall not be entitled to cast their vote again.

In case of any queries or issues regarding e-voting you may refer 'Frequently Asked Question' (FAQ's) and e-voting manual available at www.evotingindia.com or you may contact on helpdesk.evoting@cdslindia.com. Further you can also write to an e-mail to the company at sjlalcd@gmail.com.

Joining the EGM through VC / OAVM: Members will be able to attend the EGM through VC / OAVM, through the details provided by CDSL, by using login credentials provided in the email received from CDSL.

By Order of the Board

For Sree Jayalakshmi Autospin Limited

Sd/-

Sarita Devi Sharma Managing Director



NTPC Limited

(A Govt. of India Enterprise)

Corporate Identification Number: L40101DL1975G0I007966
Regd. Office: NTPC Bhawan, Core-7, SCOPE Complex
7, Institutional Area, Lodi Road, New Delhi -110003

ಕುಕ್ಷವಾರ 21 ಫೆಲ್ಲವರಿ 2025 21 FEBRUARY 2025

ಚಿತದುರ್ಗ ಲೋಕಲ್ ಎಕ್ಸ್ಪ್ರೆಸ್

(Fig	ಇಂದಿನ ನೀರಿನ ಮಟ್ಟ			ಹವಾಮಾನ		
sentite.	where	my	sel-elements;	75	ing	104
mini	610.55	STERR GA	394-129415	djoledi	30.0	14.0
subside	1715310	NO 40.	376-0363	Jubberj:	20.6	14.0
white	179	MKvK	66-352 h	seept:	22.6	16.0
dura	16626	SHAPE BE	767-167	dane.	21.0	18.0
Accretion	1630.06	1603 440	99 NOTE	SUR	19.0	14.6
QHEA	SAMESA	Inflish.	99.5761	BOLDE	22.8	18.2
3176	2100.00	207556100	99-2241			
Applicant	110.06	10/146 HB	310-4399	Destropt	20.0	HA
man	4175LEE	2014/03	TF-ass	donas	34.0	32.6
mobile.	dailf	250 UD	107-169	Applier:	20.5	14.5
shrine).	236733	2302 will	107 200	dated	77.6	14.6

ಸುದ್ದಿ ಕಾರ್ನರ್

ರಾತ್ರಿ ವೇಳೆ ಸಿಂಗಲ್ ಫೇಸ್ ಬಳಸದಿರಿ

ಚಿತ್ರದಾರ್ಗ ಕೃಷಿ ಸಂಪ್ ಕೆಟ್ ಗಳಿಗೆ ಸಂಚೆ ಕರಿಂದ ಬೆಳಗ್ಗೆ ಕರ ಅವಧಿಯಕ್ಕ ಸಿಂಗಲ್ ಫೇನ್ ವಿದ್ಯುತ್ ಬಳಸದಂತೆ ದೈತರಿಗೆ ಬೆನ್ನಾಂ ಮನವಿ ಮಾಡಿದೆ. ರಾತ್ರಿ ವೇಳೆ ಸಿಂಗರ್ ಹೇಗೆ ವಿದ್ಯುತ್ ಕೃಷಿ ತಂಪ್ ನಟ್ಟರು ಮಾಡುವರುಂದ ವಿದ್ಯುತ್ ವೇಳೆ ಸಿಂಗರ್ ಹೇಗೆ ವಿದ್ಯುತ್ ಕೃಷಿ ತಂಪ್ ನಟ್ಟಗಳು ಬಳಸುವುದರಿಂದ ವಿದ್ಯುತ್ ಪೂರೈತೆಯಲ್ಲಿ ವೃತ್ಯಯವಾಗುತ್ತಿದೆ. ಸೃಷಿ ತಂಪ್ ನಟ್ಟಗಳು ಹಗಲು 4 ಮತ್ತು ರಾತ್ರಿ 3 ಗಂಟೆಗಳ ತಾಲ ತ್ರಿಫೇಸ್ ವಿದ್ಯುತ್ ಹಾಗೂ ಗ್ರಾಮಾಂತರ ಪ್ರವೇಶದ ಮನೆಗಳಿಗೆ ನಗರವಾಗ ಇದರ ತ್ರವಣ ಸಮ್ಮತ್ ಹುಗಾಗ ಪ್ರಭಾವಿತರು ಪ್ರಜನವ ಮನಗಗ ನಿರುವರ ಜ್ಯೋತಿ ಫೀದರ್ ಮೂಲಕ ದಿನದ 34 ಗಂಟೆಗಳ ತಾಲ ವಿದ್ಯುತ್ ರದಲರಾಜೆಗೆ ರಾಜ್ಯ ಕರ್ನಾರ ಬದ್ಧವಾಗಿದೆ. ಇದನ್ನು ಹೊರತುಪಡಿಸಿ ಹೀರಾವರಿ ಹೀಡರ್ಗಳ ಮೂಲಕ ತೋಟರ ಮನೆಗಳಿಗೆ ಗೃಹೋಪರೋಗಿ ಬಳಸಲು ಹಾಗೂ ಅಲ್ಲಿ ರಾಹಿಸುವ ವಿದ್ಯಾರ್ಥಿಗಳ ಕೈಕ್ಷಣೆಕ ಹಿಡದೃಷ್ಟಿಯಿಂದ ಸಿಂಗರ್ ಬೇಸ್ ವಿದ್ಯು ತಗನ್ನು ನಂಡೆ 60ಂದ ವರ್ಳಗೆ 6 ದರೆಗೆ (3 ಇತ್ತು ತಿರ್ಮೆಕೆ ನಿರ್ಮತ್ತ ಹೊರತನಾಗಿ) ಫೀಡರ್ಗಳನ್ಗೆ ನೀಡಲಾಗುತ್ತಿದೆ. ಅದರೆ, ರಾತ್ರಿ ವೇಳೆ ಕೆಲವರು ಕೃಷಿ ಹೊರತನಾಗಿ) ಫೀಡರ್ಗಳನ್ಗೆ ನೀಡಲಾಗುತ್ತಿದೆ. ಅದರೆ, ರಾತ್ರ ವೇಳೆ ಕೆಲವರು ಕೃಷಿ ಶಂಶ್ ನೆಟ್ ಗಳಿಗೆ ಸಿಂಗಲ್ ಫೇನ್ ವಿದ್ಯು ಶ್ ಬಳಸುತ್ತಿರುವುದರಿಂದ ಪೂರೈಕೆಯಲ್ಲಿ ತೊಂದರೆಯಾಗುತ್ತಿದೆ ಎಂದು ಬೆಸ್ಟಾಂ ತಿಳಿಸಿದೆ.

27ರಿಂದ ಸೀಬಾರದಲ್ಲಿ ದನಗಳ ಜಾತ್ರೆ

ಶಿಕ್ಷವರ್ಗ: ಮನುಘಾಮಕದಿಂದ ನಗರದ ಹೊರವಲಯ ಸೀಬಾರದಲ್ಲ ಕ್ಷ್ಮಿ ಕ್ರಮ್ಮರು ಗುರುವಾದ ಮುರುಘರಾಜಿಂದ್ರ ಸ್ವಾಮೀಜಿ, ಕ್ರೀ ಮೈಲಾರರಿಂಗೇಕ್ಷರ ನ್ಯಾಮಿಯ 70ನೇ ವರ್ಷದ ರಥೋತ್ತವ ಹಾಗೂ ದನಗಳ ಜಾಕ್ಷೆ ಫೆ.27ರಂದು ಹಮ್ಮಿ ಕೊಳ್ಳಲಾಗಿದೆ. 27 ರಿಂದ ಮಾರ್ಚ್ 14ರವರೆಗೆ ದನಗಳ ಜಾತ್ರೆ ನಡೆಯಲಿದೆ. ರಾಜ್ಯ, ಹೊರ ರಾಜ್ಯಗಳಿಂದ ವಿವಿಧ ತಳಿಯ ರಾನುಗಳು ನೇರಲಿವೆ. ಜಾತ್ರಾ ಸ್ಥಳದಲ್ಲಿ ನೀರು, ಬೆಳಕು ಮತ್ತು ಪಶುವೈದ್ಯ ೫೦ದು ಚಿಕಿತ್ಸೆ ಸೌಲಧ್ಯ ನಿರುತ್ತದೆ. ಹೋಟಿಲ್, ೧೯೧೨ಗಳು, ಹೂವು ಮುರಾಟ ಇತ್ಯಾದಿಗಳಿಗೆ ಹಾಗ ನಿಗದಿಪಡಿಸಲಾಗಿದೆ. ಅತ್ಯಾ ಸ್ಥಳದಲ್ಲಿ ಮಧ್ಯ, ಮಾಂನ ಮಾರಾಟ ಮತ್ತು ನೇವನೆ ಸಿಹೇದಿಸಲಾಗಿದೆ. ಹೆಚ್ಚಿನ ಮಾಹಿತಿಗೆ ವೃದ್ಧಾಪಕರನ್ನು (9880577376)ಸಂಪರ್ತಿಸುವಂತೆ ಕೊಂಡ

- ನಿದನ

ಆರ್. ಕೃಷ್ಣಮೂರ್ತಿ ಹಿರಿಯೂರು ನಗರದ ನಿವಾಸಿ ಹಿರಿಯೂರು: ನಗರದ ನಿವಾಸಿ, ನಿವೃತ್ತ ನಿರ್ದಿ ಆರ್. ಕೃಷ್ಣಮೂರ್ಚಿ(69) ಗುರುವಾರ ಅನಾರೋಗ್ಯ ಬಂದ ರಾದರು: ಅವರಿಗೆ ಪತ್ತಿ, ಪುತ್ತ ಇತ್ತು ಇದ್ದಾರೆ. ಸಂಜೆ



TEACHERS WANTED

Qualification		
B Sc., B Ed., / M Sc., B Ed.		
BA, BEd. / MA, BEd.		
BA, BEd.		
BA, B Ped.		
BE, (CS), MCA(CS)		
B Com. / B B M		

ir before 28/02/2025, candidate can main trier consolute in photo to spine577502@gmail.com also original copies of the ries are to be produced at the time of interview for verification of interview is 02/03/2025 at SJM School Premises, M.K. Hatt

SREE JAYALAKSHMI AUTOSPIN LIMITED

foci. Bears with the interest complete issued by MCA and SEBI, the Notice learns with the bears and "Principle electronic mode on February 20, 2026 and pp (Colf Into bears and February 20, 2026 and Company 1, Pagistre & America Agent (CTA) (Depositor) Perforagram (DPI) , systems and systems during EOM, Pyrament to Beclien 108 of the BEB and AC 2021 and with Place 20 of the Rules and Repulsation 44 of the EDB and AC 2021 and with Place 20 of the Rules and Repulsation 44 of the EDB and AC 2021 and with Place 20 of the Rules and Repulsation 44 of the EDB and AC 2021 and with Place 20 of the Rules and Repulsation 44 of the EDB and AC 2021 and with Place 20 of the Rules and Repulsation 44 of the EDB and AC 2021 and the Place 2020 and the Second Place 2020 and the Place 2020 and the Second Place 2020 and the Second Place 2020 and the Second Place 2020 and Second Place 2020

WALL SAFEKERS DISTORY	
Link for remote a voting	For Individual Members: https://www.evoling.nsdi.com/ theiding.securities in demat made with NSCL). https://www.cobirsdis.com cholding.securities in demat made with CDSL/
Cut-off data for determining the Nembers entitled to vote through remale a voting or during the EOM	Monstay, March 17, 2025 The voting rights of Members shall be in proportion may share in the paid-up equity share capital of 5 Corepany, as an Monstay, March 17, 2025.
Communications of currons a-enting period	Thursday, March 20, 2025 at 9:00 A.M. (IST)
End of remote e-voting period	Sunday, Merch 23, 2025 et 5:00 P.M. (16T)

nders will be able to altered the EG led by COSL, by using bigin credents

ಗಡಿ ಗ್ರಾಮಗಳಲ್ಲಿ ಗಸ್ತು ಹೆಚ್ಚಳ

ಪರಕಾರಾಮಪರ ಸಮೀಪದ ಚೌಳೂರು ಹೊರವಲಯದಲ್ಲಿ ಜೆಟಿಕಾಲಯ ಪ್ರಭಾಕರ ಎಂಬಾತನನ್ನು ಸಿಧಿ ಅನೆಗೆ ಅಂಧ್ಯಮೂಲದ ವೃಕ್ತಿ ಕೊಲ್ಗೆ ದ ಸ್ಥಳಕ್ಕೆ ಶಾಸತ ಟಿ. ರಫುಮೂರ್ತಿ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದರು. ತಹಸೀಲಾರ್ ರಹಾನ್ ಶಾಷ್ಟ್ರಾ ಶಾಪ್ತು ಇಒ ಕಠಿಧರ, ಡಿವೈಎಸ್ಪ್ ರಾಜಣ್ಣ, ಶಿಎಸ್ಐ ಎಚ್. ಮಾರುತಿ ಇತರರಿದ್ದರು.

 ವಿಜಯವಾಣೆ ಸುದ್ದಿಚಾಲ ಪರಸುರಾಮಪುರ ಆಂದ್ರ ಗಡಿಂದು ರಾಜ್ಯದ ಗ್ರಾಮೀಣ ಪ್ರದೇಶಗಳಿಗೆ ಪೊಲೀಸ್ ಗುದ್ದ ಹೆಚ್ಚಿಸಿ ಅಪರಿಚಿತ ವೃಕ್ಷಿಗಳ ಮೇಲೆ ಕಷ್ಟೆಡಬೇಕು ಎಂದು ಶಾಸಕ ಟಿ. ರಘುಮೂರ್ತಿ ಾಲಗರಿಗೆ ಗೂಚಿಸಿದರು. ಸಮೀಪದ ಪೌಸ್ತಾರು ಹೊರವಲಯದಲ್ಲಿ ಜೆಜೆ ಕಾಲಸಿ

ಎಂದಾತನನ್ನು ನಿವಿ ಅನೆಗೆ ಅಂಧದ ವ್ಯಕ್ತಿಯೊಬ್ಬ ಕೊಲ್ಲಿದ ಸ್ಥಳಕ್ಕೆ ಸಾಲುತು ಮಟ್ಟದ ಅಧಿತಾರಿಗಳೊಂದಿಗೆ ಭೇಷ ನೀಡಿ ಪರಿಕೀರಕಿ ನಂತರ ಮೃತನ ತುಟುಂಬದವರಿಗೆ ನಾಂತ್ರನ ಹೇಳಿದ ನಂತರ ಅಧಿಕಾರಿಗಳಿಗೆ ನಂತೆ ಸೂಚನೆಗಳನ್ನು ನೀಡಿದರು.

printeriors. sized. A straightfaild ಳಾವುದ, ದೊಡ್ಡಬೆಲ್ಯಾರು. ಹಗಡಲಬಂಡೆ ಸೇರಿ ಹಲವು ಗ್ರಾಮಗಳಲ್ಲಿ ಶಳವೆರಡು ವಾರಗಳಿಂದ ತೋಟದ ಮನೆ, ತುರಿಹಟ್ಟ ಜನವನಕಿ ಪರೇಶಗಳ ಮನೆಗಳ ಲೀಗ ಮುರಿದು ತಳ್ಳತನ ಮಾಡುತ್ತಿರುವುದು ಗ್ರಾಮಕ್ಷರಿಂದ ತಿಳಿದು

ಪೊಲೀಸ್ ಅಧಿಕಾರಿಗಳು ಕೂಡಲೇ ಜಾಗೃತವಾಗಿ ಇನ್ನು ಮುಂದೆ ಈ ರೀತಿಯ ತಳ್ಳತನ, ಕೊಲೆ, ದರೋಡ್ ಪ್ರಕರಣಗಳು ಮರುತಳಿಸರಂತೆ ಕ್ರಮ ಪಹಿಸಬೇಕು. ತಾಲೂಕಿನ ಎಲ್ಲ ತಡೆಗಳಲ್ಲೂ ಕಾನೂಮ ಸುವೃಷಕ್ಷೆ ಕಾಪಾಡದೇಮ ಎಂದು ಶೀಲಿಸಿದರು.

ಚಳ್ಳಕನೆ ತಿಪಡಿಸಲ್ವಾರ್ ನೆಡಾನ್ ಸಾಪಾ, ತಾಪಂ ಪ್ರಒ ನೆಕ್ಕಿದರ, ಡಿವೈಎಸ್ ಪಿ ರಾಜಕ್ಷ್ಯಾ, ಪಿಎಸ್ಐ ಎಚ್. ಮಾರುತಿ, ನಗರನಭೆ ನವಸ್ಯರಾದ ರಮೇಕಗೌಡ, ವೀರದದ್ದರನ್ನು, ವಶೀಲ ಜಿ.ಟಿ. ಕತ್ತಿದರ, ಗ್ರಾಪಂ ಅವೃಕ್ತಿ ಎಂ.ಆರ್. ರುದ್ದೇಕ, ತೆಲ್ಲಾ ಗ್ಯಾರಂಟಿ ಅನುಷ್ಟಾನ ಸಮಿತಿ ಸದಸ್ಯ ಎಸ್. ಚನ್ನತೇತನ್ನ ತಾಪಂ ಕೆಡಿಪಿ ಸದಸ್ಯ ಪೌಳೂರು ಜನವರಾಜು, ಬೌಳೂರು ಪ್ರಶಾಸ, ಸುಪ್ಯರತ್ನ, ರಂಗನ್ಯಾಮಿ, ತಿಪ್ಪೆನ್ಯಾಮಿ, ಜೆಜೆಕಾಲನಿ, ಬೌಳೂರು, ಪಿಅರ್ಫ್ವರ ಗ್ರಾಮಕ್ಷರು ಇದ್ದರು.



ಎಡಿಸಿ ಬಿ.ಟಿ. ಕುಮಾರಸ್ವಾಮಿ ಅಭಿಪ್ರಾಯ । ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಂಘ ಸಂಸ್ಥೆಗಳೊಂದಿಗೆ ಜಯಂತ್ಕುತ್ವವ ಆಚರಣೆ

ನ ತ್ರಿಪದಿಗಳಲ್ಲಿದೆ ಅದ್ಭುತ ಸಂದೇಶ



1. ಚಿತ್ರದರ್ಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕವಿ ಸರ್ವಜ್ಞ ಜಯಂತ್ನು ತ್ರವದಲ್ಲಿ ಎಡಿಸಿ ಬಿ.ಟಿ. ಕುಮಾರಸ್ವಾಮಿ, ಗೀತಾ ಭರಮನಾಗರ, ದೈಲಮ್ಮ, ಡಾ.ಬಿ.ಎಂ. ಗುರುನಾಥ್, ಎನ್.ಕೆ. ಮಲ್ಲಿಕಾರ್ಜುನ್, ಎನ್. ಯೆಲ್ಲನ್ನಾಮಿ, ಕೆ.ಟಿ. ರಮೇಶ್, ಹೇಮಾವತಿ, ಸುನೀಲ ಇತರರಿದ್ದರು. 2. ಚಿಳ್ಳಕರೆ ತಾಲೂಕು ಕೆಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕವಿ ಸರ್ವಜ್ಞ ಜಯಂತ್ನು ಕ್ರವದಲ್ಲಿ ಕಾಸಕ ಟಿ.ರಫುಮಾರ್ತಿ ಮಾಹಾಡಿದರು. ರೇಹಾನ್ ಶಾಷ್ಟಾ, ಎಡ್. ಶತಿದ್ದರ, ಸ್ಥೆತುನ್ ಲಿ. ಸಮ್ಮಾ, ಕವಿತಾ, ಗಟ್ಟಿಗೆ ತಿಶ್ವೇನ್ವಾಮಿ ಇದ್ದರು.

 ವಿಜಯವಾಣೆ ಸುದ್ದಿಚಾಲ ಚಿತ್ರದುಗ ಸಮಾಜದ ಆಗು-ಹೋಗು, ಅಂತು-ಡೊಂತು, ಒರೆ-ಕೋರೆಗಳನ್ನು ಅತ್ಯಂತ ಸುಲವ, ನರಳ ಭಾಷೆಯಲ್ಲಿ ತ್ರಿಪದಿ ರಚಿಸಿ ಜನ ನಾಮಾನ್ಯರಿಗೆ ತಿಳಿಸಿದ ಸರ್ವಜ್ಞ

ಕವಿಯ ಸಂದೇಶಗಳು ಸರ್ವಕಾಲಕ್ಕೂ ಪ್ರಸ್ತಿತವಾಗಿವೆ ಎಂದು ಏರಿಸಿ ಬಿ.ಟಿ. ತುಮಾರಸಾಮಿ ಹೇಳಿದರು. ಕೆಲ್ಲಾಡಳಿತ, ಜಿಪಂ, ನಗರನಭೆ, ಕುಂಬಾರ ಗುಂಡಂಬ್ನ ಮಹಾಸಂ

ಹೆಲ್ಲ ಹಂದಾರ ಕ್ಷೇಮಾರವೃದ್ಧಿ ಸಂತ್ರ. ಕರ್ನಾಟಕ ಹಂದಾರ ಮಹಿಳಾ ಮಹಾಸಧಾ, ಕನ್ನಡ ಮತ್ತು ಸಂಸ್ಥೆ ಹೀಡಗೆ ಗುರುವರ ದಿಸಿ ಕರ್ಸೆಯಲ್ಲಿ ಹಮ್ಮಿಕೊಂದಿದ್ದ ಕರ್ನಿಸುವುದ ಅಯೆಂದು ತವರಲ್ಲಿ ಮಾತನಾಡಿದರು. ಕನ್ನಡ ಹಲಕೋಟಿಗೆ ಚರುವರಿಚಿತರಾದವರು ಕವಿ ಸರ್ವಜ್ಞ ಸಮಾಜದ

ಕನ್ನಡ ತುರಕೋಳಿಗೆ ತರರುರಿತಿತರಾದವರು ತವಿ ಸರ್ವಜ್ಞ ಸಮಾಜದ ಆಂಕು ಡೊಂಕು, ಮೌರ್ಡ್ಯಗಳನ್ನು ನಿರ್ದಾಕ್ಷಣ್ಣವಿಂದ ಕಟ್ಟಡಾಗಿ ಟೀಕುವ ಮೂಲಕ ಸಮಾಜರನ್ನು ಶಿವ್ರಲ ತರುತ್ತಿಸಿದ್ದಾರೆ. ಸರ್ವಜ್ಞಾನ ನಟನಗಳು ನೇರೆ ಹಾಗೂ ಸರಳವಾಗಿದ್ದು ಸುಲಭವಾಗಿ ಅರ್ಥವಾಗುತ್ತದೆ ಎಂದು. ಚಿತ್ರವೆಸ್ನೂರು ಕೆತ್ತರಿ ಗೀತಾ ಭರಮನಾಗರ ಮಾತರಾಡಿ, ಕರ್ನಾಟಕದ ಭಾಷಾ ಪರಂಪರೆಯಲ್ಲಿ ಸರ್ವಜ್ಞಾನ ತ್ರತವೆಗಳು ಅತ್ಯಂತ ಮಹತ್ವದ ಪಾತ್ರ ಪಹಿತ್ರಕ್ಕೆ ತ್ರತವೆಗಳು ಅತ್ಯಂತ ಮಹತ್ವದ ಪಾತ್ರ ಪಹಿಸಿದೆ. ಕನ್ನಡ ಸಾಹಿತ್ಯಕ್ಕೆ ತ್ರಿತವೆಗಳು ಕುರುತ್ ಪರ್ವಾಟ ಮುಮು. ಸ್ಥ ಅನುಧನ, ಅರಿವು ಕಟ್ಟೆಹರುಗೆ ತಿನ್ನವೆಗಳು ಮುಡಿಗೆ ಪ್ರಭುತಾಗವೆ ಎಂದು ತಿಳಿಸಿದರು. ಸರ್ವಜ್ಞಾನ ಸರ್ಮಹ ತಿನ್ನವೆ ಕೆಲಸ ಮಾಡಿದರು. ಮೇಲ್ಬರ್ಗರ ವರಿಂದ ತಳಗಮುದಾಯವವರ ಮೇಲೆ ಆಗುವ ನೋಡಲ್ಲಿ ಸಮಾಜದಲ್ಲಿರುವ ಅಸಮಾಜನೆ, ಮೌರ್ಡ್ನ ಹೋಗಲಾಡಿಸಿ, ಸಮ್ಮ

ವಾರದು, ಸಮಾಜಕ್ಕೆಯನ್ ಅರ್ವಜನ್, ಮತ್ತು ಹಾಗಾಗವನ್ನು, ನಮ ಸಮಾಜಕ ತಲ್ಲನೆ ಕಟ್ಟಿ ಕೊಟ್ಟವರು ತನೆ ಸಿನಪ್ಪು ಎಂದು, ತರ್ನಾಟಕ ತುಂಬಾರ ಮಹಿಳಾ ಮಹಾಸಭಾ ಅಧ್ಯಕ್ಷಿ ಎರ್. ಬೈಲಮ್ನ ಮಾತನಾನಿ, ತುಂಬಾರ ಅಧ್ಯಕ್ಷಿ ನಿಗಮ ಸ್ವಾಪಿಸಿ 200 ಕೋಳಿ ಡೂ ಅನಾರಾನ ಕ್ರೌ ಘಟಕ ಪ್ರತಿ ತಾಲುತಿನಲ್ಲಿ ಮಾರ್ಥನೆ ಪ್ರಕ್ರೀತ್ರಾಪಿಸಲು ಮಧ್ಯು ಪರಿಷ್ಯರಣಾ ಕ್ಷಿ ಘಟಕ ಪ್ರತಿ ತಾಲುತಿನಲ್ಲಿ ಮಧೆಕೆ ಮಡಣಿಗೆ ಮಾರುತಿದ್ದ ವೈಸ್ಟಿಸಿ ನಿಶಾನ ಕ್ರಿ ಕುಪಿರು, ತಾಲಾ-ಕಾಲೇಜು, ವಸತಿ ಸಿಲಯಗಳಲ್ಲಿ ತುಡಿಯವೆ ಸಿರಿಸಿ ಮಣ್ಣಿನ ಸಿ ಮದಕೆ ಬಳಕೆಗೆ ಅದೇಶಸುವಂತೆ ಮನವಿ ಮಾಡಿದರು.

ಕನ್ನಡ, ಸಂಸ್ಕೃತಿ ಜಲಾಖೆ ಸಹಾಯಕ ನಿರ್ದೇಶಕ ಡಾ.ವಿ.ಎಂ. ಗುರುನಾಥ, ಆಹಾರ ಜಲಾಖೆ ಸಹಾಯತ ನಿರ್ದೇಶಕ ಎನ್.ತೆ. ಮಲ್ಲಿಕಾರ್ಜನ್, ಜಿಲ್ಲಾ ಕುಂದಾರ ಕ್ಷೇಮಾಭವೃದ್ಧಿ ಸಂಘರ ಅಧ್ಯಕ್ಷ ಎಸ್. ಯರ್ರಣ್ಯಮಿ ತುಂಬಾರ ಸುಂಡುತ್ತು ಮತಾ ಸಂಸ್ಥಾನದ ಸಿದೇಶಕ ಕೆ.ಟಿ. ರಮೇಶ್, ತುಂಬಾರ ಮಹಿಳಾ ಮಹಾಸಭಾ ಕಾರ್ಯ ದರ್ಶಿ ಹೇಮಾವತಿ, ಜಿಲ್ಲಾ ತುಂಬಾರ ಸಮಾಜದ ಉಪಾಧ್ಯಕ್ಷ ಸುಸಿಲ್ ಮತ್ತಿಕರರು ಇದರು. ಆಗರೀಶ್ ತಂಡದವರು ಗೀತಗಾಯನ ನಡೆಸಿಕೊಟರು.

ತ್ರಿಪದಿಗಳಿಂದ ಸಾರಸ್ವತ ಲೋಕ ಶ್ರೀಮಂತ ಆಳಕರ ಸರ್ವಜ್ಞ ಕವಿಯ ರೋಜನುಭವದ ತ್ರಿಪರಿಗಳು

ರ್ವತ್ರಿಕ ಸತ್ಯವಾಗಿ ಉಳಿದುಕೊಂಡಿವೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು. ತಾಲೂಕು ಕಚೇರಿಯಲ್ಲಿ ಗು ರಾಷ್ಟ್ರೀಯ ಹಬ್ಬಗಳ ಅವರಣಾ ನಮಿತ ಹಮ್ಮ ಕೊಂಡಿದ್ದ ಸರ್ವಜ್ಞ ಜಯಂತ್ರು ತ್ರವದಲ್ಲಿ ಮಾತನಾಡಿದರು. ಸರ್ವಜ್ಞ ಅವರ ಸಾವಿರಾರು ತ್ರಿಪವಿಗಳು ತನ್ನಡ ನಾರಸ್ವತ ಲೋವನಾ ತ್ರೀಮಂತಗೊಳಿಸಿದೆ. ಲೋತಾಯಧವರ ಮೂಲಕ ನವಸಜ್ಞ ತ್ರೀಯವನ್ನುಗಳಲ್ಲಿಗೆ ಬೇಸಿದ್ದಾರೆ ಪ್ರಶಸ್ತಿ ಮಾತಿಸಿದ್ದಾರೆ. ಪ್ರವರ್ಭಿಕ ಮಾತ್ರದ ಪ್ರಶಸ್ತಿ ಪ್ರಕೃತಿ ಮಾತಿಸಿದ್ದಾರೆ. ಸಾತ್ರ ಮಾಡುವು, ಹೆರುತ್ತರಾವ್ ನೆಗೆ ಸರ್ವಜ್ಞರ ತ್ರಿಪರೀಕ ಸತ್ಯವರ್ಣ ನನ್ನು ಮನೆನ ಮಡಿಕೊಳ್ಳಲೇಕು ಎಂದರು. ಸಮಾ ನಿಧಾರಣೆಗೆ ಸರ್ವಜ್ಞ ಪೌಲ ವಾರ್ಣ ಸಿಕರ ಜಿಂತಗೇಳನ್ನು ಸಮಾಜರೆಕ್ಷ ಉಳಿಸಿಕೊಳ್ಳಬೇಕಿನ ಎಂದು ಹೇಳಿದರು. ಹುಂದಾರ ಸಮಾಜರಿ ಅಧ್ಯಕ್ಷ ತಿಪ್ಪೆಗಳು, ಹಾರ್ದೇಶ್ಯ ರೇಹಾರ್ ಸಾಹಾ, ತಾತು ಇ. ಎಚ್. ತಡಿದರ, ಸರವಾರೆ ದೇಹಾರ್ ಸಾಹಾ, ತಾತು ಇ. ಎಚ್. ತಡಿದರ, ಸರವಾರೆ ಲದ್ದಕ್ಷೆ ಜೈತುನ್ನ್ ರಾವಾಧ್ಯಕ್ಷೆ ಸುಮಾ, ಸದಸ್ಯ ರಾದ ಕವಿತಾ ಪ್ರಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಟಿ. ಶತಿಧರ, ಗ್ಯಾರಂಟಿಗಳ ಅನುಷ್ಯಾನ ನಮಿತಿ ಅಧ್ಯಕ್ಷ ನಲ್ಲಿಗೆ ತಿಪ್ಪೇಣ್ಯಮಿ, ಸುರೇಶ್ ತುಮಾರ್, ಕ್ಷೀನಿವಾನ್ ಮತ್ತಿತರರು ಇದ್ದರು.

ವಿಶ್ವದ ಶ್ರೇಷ್ಠ ಸಾಹಿತಿ, ಚಿಂತಕ බසරෝකන් ක්රීකාව බරණාරේ

ವಿಕ್ಷ ಕ್ಷೇತ್ರ ನಾಹಿತಿ. ಬೆಂತಕ ಸರ್ವಜ್ಞ ಅವರ ಶ್ರಿಪರೀಕು ಯೂ ಸಮುದಾಯಕ್ಕೆ ದಾರಿ ರ್ವಿಶವಾಗಿದೆ ಎಂದು ನಿವೃತ್ತ ಯೋಧ ಸಂಖಾಸಕ ಕೊನೆದಾಗಿ chosumer absects ಗುರುವಾರ ಹಮ್ಮಿಕೊಂಡಿದ್ದ ನಂತ ಸರ್ವಜ್ಞನ

ಗುರುವಾರ ಹಮ್ಮಿಕೊಂಡಿದ್ದ ನಂತ ಸರ್ವಜ್ಞನೆ ಹುದುಲಪ್ಪ ತನದಲ್ಲಿ ಮಾತನಾಡಿದರು. ಕರ್ಮಜ್ಞನೆ ತಿತ್ತದಿಗಳಲ್ಲಿ ಗಾಮಪತಿ ಸುಧಾರಣೆ. ಅನ್ಯ ತಿತ್ತದಿಗಳಲ್ಲಿ ಸಾಮಪತಿ ಸುಧಾರಣೆ. ಅನ್ಯ ತಿತ್ತದೆಗಳು ಆರಡಿವೆ. ಸರಸ್ವ ಅನಿಶಿಕ್ಷೆ ಗಾಯಕಿದ್ದ ಸರಸ್ವ ಅಧಿಕ್ಷೆ ಕಾಯಕಿದ್ದರು. ೨ ಸಾವಿರಶಜ್ಜಿ ಅಧಿಕ ತ್ರಿತ್ವದಿಗಳನ್ನು ಬರೆದು ಮಾಡುವ ತನಸು ಕಂಡಿದ್ದರು. ಬರೆದು ಮಾಡುವಯ ಮೌಲ್ಯಗಳನ್ನು ಜಗತ್ತಿಗೆ ಸಾರಿ ದಾರ್ಕನಿತರ ಸಾರಿಸಲ್ಲಿ ಹಿಂಡಿದ್ದಾರೆ. ಕೋಟೆ ಒದ್ದೆಗೊಂತ ಮೇಟೆ ವಿದ್ದೆ ಮೇಡು ಬರೆರ ಸಾರಿಸಲ್ಲಿದೆ ಮೊದಲ್ಲಿದೆ ಎಂದು ತಿಳಿಸಿದರು. ತಾಲೂತು ಕುಂಬಾರ ಎಂದು ಹಿಳಿಸಿದರು. ತಾಲೂಕು ಕುಂಬಾರ

ಸಂಘದ ನಿರ್ದೇಶಕ ಚಿಲ್ಲಹಳ್ಳಿ ತಿಮ್ಮರಾಜ ಮಾತನಾಡಿ, ಸರ್ವ ಶಾಲತ್ಕೂ ಸರ್ವಜ್ಞನ ವಚನಗಳು ಪ್ರಸ್ತುತವಾಗಿದೆ. ಅವರ ಆದರ್ಶ, ವಚನಗಳ ನಾರವನ್ನು ಜೀವನದಲ್ಲಿ ಆಳವಡಿಸಿಕೊಂಡು ಸನ್ಮಾರ್ಗದ ಕ್ಷನಾಗಬೇಕು ಎಂದರು.

ಜನನಾಮಾನ್ಯರು, ಕಾರ್ಮಿಕರು, ರೈತರ ಮಧ್ಯೆ ಇದ್ದು ಎಲ್ಲರೊಂದಿಗೆ ದಾಳಿ ಬದುಕಿರ ಸರ್ವಜ್ಞ ಜ್ಞಾನದ ಪರ್ವತವೇ ಆಗಿದ್ದರು. ರಾಜಾತ್ರಯ ವಿಕ್ಕರಿಸಿ ಜನರಾಮಾನ್ಯರ ಜತೆ noted thanks, because the better the terms

ಅವರಿಗೆ ಸಲ್ಲುತ್ತದೆ ಎಂದು ಹೇಳಿದರು. ಗ್ರೇಡ್ 2 ತಹಸೀಲ್ಯಾರ್ ಕೃಷ್ಣಕುಮಾರ್, ಕಂಡಾಯ ಅಧಿಕಾರಿ ಎನ್. ವಶದರಾಜ್, ತಾಲೂಕು ತುಂದಾರ ಸಂಘದ ಅಧ್ಯಕ್ಷ ಸಿದ್ದೇಶ್, ಉಪಾಧ್ಯಕ್ಷ ರಂಗವ್ಯಾಮಿ, ಪ್ರಾನೇಶ್, ವಿಜಯರ್ಡ್ನ ಮಹೇತ್ವರಪ್ಪ. ಮಂಜರ್ಜ್ನ ಕತಿಥರ್, ಶೀನಿವ ಮಂಜಣ್ಣ, ಕತ್ಕರರ್, ಕ್ಷೀರಂಗಮ್ಮ ಇತರಸಿದ್ದರು.



ಶಾಸಕ ರಘುಮೂರ್ತಿ ಹೇಳಿಕೆ

ತರಬೇತಿ ಪ್ರಮಾಣ ಪತ್ರ ವಿತರಣೆ

ನರೇಗಾ ಯೋಜನೆ ಪಾರದರ್ಶಕ ಜಾರಿಗೆ ನಿಗಾ

ವಿಜಯವಾಣಿ ಸುದ್ದೀಣಲ ಚಳ್ಳಕರ

ಕೂಲಿ ಕಾರ್ಮಿಕರ ಬದುಕಿನ ಸುಧಾರಣೆಗೆ ಉದ್ಯೋಗ ಖಾಕ್ಷಿ ಯೋಜನೆ ಪಾರದರ್ಶಕವಾಗಿ ಜಾನಿಗೆ ಪಾನಕ ಟಿ. ರಫಂದು,ಎರ್ಡಿ ಹೇಳಿದರು.

ತಾಲೂಕು ಸಂಚಾಯಿಕಿ ಕಾರ್ಯಾಲಯದಲ್ಲಿ ಗುರುವಾರ ಉದ್ಯೋಗ ಖಾತ್ರಿ ಕಾರ್ಯಾರಿಗಳ ನಿರ್ವಹಣೆಗೆ ನಿಯೋಜನೆಗೊಂಡ 300 ಕಾರ್ಯ ಬಂಧುಗಳಿಗೆ ತರವೇತಿ ಪ್ರಮುಣ ಪಕ್ಷ ವಿತರಣೆ

ನಾರ್ಯಕ್ಷಮದಲ್ಲಿ ಮಾತನಾಡಿದರು. ದೇಶದ ಅಭಿವೃದ್ಧಿಯಾಗಬೇಕಾದರೆ ಮೊದಲು ಹಿನರ ಖದುಕು ಸುಧಾರಣೆ ಆಗಬೇಕಿದೆ. ಇಲ್ಲಿನ ಬರತನ, ಅನಕ್ಷರತೆ ದೂರವಾಗಬೇಕು. ದುಡಿಯುವ ಕೈಗಳಿಗೆ ಕೆಲಸ ಕೊಡುವ ನಿಟ್ಟಿನಲ್ಲಿ 2008ರಲ್ಲಿ ಯುಪಿಎ ಸರ್ಕಾರ ಉದ್ಯೋಗ ಬಾತ್ರಿ ಯೋಜನೆ ಜಾರಿಗೆ ತಂದಿತು. 2008ರಲ್ಲಿ ರಾಜ್ಯ ಸರ್ಕಾರದಲ್ಲಿ ಅನುಮೋದನೆ ಮಾಡಲಾಯಿತು. ಈ ಮೂಲಕ ಗ್ರಾಮೀಣ ಕೂಲಿ ತಾರ್ಮಿಕರಿಗೆ ಕೆಲಸ ಶೀವರಾಗುತ್ತದೆ ಇದನ್ನು ಸಮಸಯೋಗ ಮಾಡಿಕೊಳ್ಳಬೇಕು ಎಂದು ತಿಳಿಸಿದರು. ನಶೇಣ ಯೋಜನೆ ಕಾಮಗಾರಿಗಳು

ಪಾರದರ್ಶಕವಾಗಿ ಮತ್ತು ಕೂಲಿ ಕಾರ್ಮಿಕರಿಗೆ ಕೆಲಸ ಸಿಗುವ ಸಿಟ್ಟಿನಲ್ಲಿ ಕಾರ್ಯ ಬಂಧುಗಳು ಕಾರ್ಯ ನಿರ್ವಹಿಸಬೇಕು ಟ್ರಾಕ್ಟರ್, ಜಿಸಿಲಿ ಬಳಕೆ ಮಾಡದೆ ಕೂಳ ಕಾರ್ಮಿಕರಿಂದಲೇ ಕೆಲಸ ಮಾಡಿಸಿ ಅವರ ಚೇಶದಕ್ಕೆ ದಾರಿ ಮಾಡಬೇಕು ಎಂದು ಹೇಳಿದರು

ಶಾಪಂ ಇಒ ಎಚ್. ಶಶಿಧರ ಮಾತನಾಡಿ,

I ಸಂಧ್ಯಾ ಕಾಯಕ ಬಂದು ತರಬೇತಿ ಪಡೆದ ಮಹಿಳೆ, ನಿರ್ವಕ್ಷವನದುಗಳ ations sed solurated code or and ಇನೆ ದುಡಿಮೆಗೆ ವರವಾನವಾಗಿದೆ. ಹಳ್ಳಗಳಲ್ಲಿ ರಸ್ತೆ ಚರಂತಿ, ಕಾಂಶೌಂಡ್, ಶೌಚಗೃಹ, date

ಟಿನಕ್ಷರಸ್ವರು ಕೆಲಸಕ್ಕಾಗಿ ನಗರ ಪ್ರದೇಶಗಳಿಗೆ ಗುಳೆ ಹೋಗಿ ಪರುವ

ಕಷ್ಟವನ್ನು ತಪ್ಪಿಸುವುದಕ್ಕಾ∧ ಬಾತ್ರಿ ಯೋಜನೆ ಜಾರಿಯಾಗಿದೆ. ಇದು ನಮ್ಮ ಹತ್ತು

ಮಾಡಿಕೊಳ್ಳಬೇಕು. ಅರ್ಜ ಕೂಲಿ ಕಾರ್ಮಿಕರಿಗೆ ಶಾತ್ರಿ ಯೋಜನೆಯಡಿ ಕೆಲಸ ನಿಗುವ ರೀತಿಯಲ್ಲಿ ಪ್ರಾಮಾಡಿಕವಾಗಿ ಕೆಲಸ ಮಾಡುತ್ತೇವೆ.

ಎನ್ನುವ ರೀತಿಯಲ್ಲಿ ಸರುಪಯೋಗ

ಕ್ರಮೀನಗಳ ಕ್ರಾಮಗಾರಿಗಳು ಸೇರಿ 265 ರೀತಿಯ ಕೆಲಪಗಳನ್ನು ಮಾಡಿಕೊಳ್ಳಲು ಅವಣಕವಿದೆ ವಿಧವನ

ಚಳಕೆರೆ ತಾಲೂಕು ಪಂಚಾಯಕಿ ಸಭಾಂಗಣದಲ್ಲಿ ಗುರುವಾರ ಶಾಸಕ ಟಿ. ರಘ್ರಮೂರ್ತಿ ಖಾತಿ ಯೋಜನೆಯ ಕಾಯಕ ಒಂದು ತರಬೇತಿ ಪಡೆದ ಕೆಲೆರಾರ್ಥಿಗಳಿಗೆ ಪ್ರವಾಣ ಪಕ್ಷ ವಿಶರಿಸಿದರು. ಕಾಪಂ ಷ್ಯಾ ಎಚ್. ಕತಿಧರ, ಗ್ಯಾರಂಟಿ ನಮಿತಿ ಅಧ್ಯಕ್ಷ ಗವುಗೆ ಶಿಪ್ಪೇನ್ವಾಮಿ, ಎಇಒ ನಂತೋಷ್ ಶುಮಾರ್, ಬಿ.ಟಿ. ರಮೇಶ್ ಗೌಡ ಇದ್ದರು.

> ಗಾರ್ ಯೋಜನೆಗಳು ತಾನೂನು ಬಲ ತಲ್ಲದೆ ಉಳಿದುಕೊಳ್ಳಲಿಲ್ಲ. ಶಾಸನ ಬರ್ಧವಾಗಿ ಜಾರಿ ಮಾಡಿರುವ ನರೇಗಾ ಯೋಜನೆ ಕಾರ್ಯರೂಪಕ್ಕೆ ಬಂದು 20 ವರ್ಷಗಳಾಗಿದೆ. ಪ್ರತಿ ಕುಟುಂಬಕ್ಕೆ ವಾರ್ಷಿಕ 35 ಸಾವಿರ ರೂ. ಕೂಲ ಹಣ ನಿಗುವ ರೀತಿ ಕೆಲಸ ನೀಡಲಾಗುತ್ತದೆ. ಪ್ರತಿವಿದ 349ರೂ. ಕೂಲಿ ಹಣ ನೀಡಲಾಗುತ್ತದೆ. ಕಾರ್ಮಾರಿ ಸ್ಥಳದಲ್ಲಿ ಸುರಕ್ಷಣ ಕಮ್ಮ ಹಾಜರಾತಿ ನಿರ್ವಹಣೆಯಲ್ಲಿ ತಾಯಕ ಬಂಧುಗಳು ಪ್ರಾಮಾಣಿಕವಾಗಿ ತಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

ಕಲಿಕೆಯಲ್ಲಿ ಮಕ್ಕಳ ಆಸಕ್ತಿ ಹೆಚ್ಚಿಸಿ

ಹೊಳಲ್ಲಿದೆ: ಮತ್ಯಳಿಗೆ ಕಲಕೆಯಲ್ಲಿ ಅಸಕ್ಕೆ ಬರುವಂತೆ ಮಾಡಿದಾಗ ಮಾತ್ರ ಶಿಕ್ಷತನ ಕೇಪಕ್ಕೆ ಅರ್ಥ ಬರುತ್ತದೆ ಎಂದು ದಿಡಿಪಿನ ಮಂಜುನಾಫ್ ಹೇಳಿದರು. ತಾಲೂಕಿನ ಚಿತ್ರಹಳ್ಳಿ ಗೇಟ್(ಈಡಘಟ್ಟ) ಸರ್ಕಾರಿ ಹಿರಿಯ ಪ್ರಾಥಮಿಕ

තාවර්ග් වූ අත් දින්වේස් ජුල්වී සාපූස් යන්දේ මෙත අතු පැතුණ කානෙක්වන්න. ක්රුම් ප්රත්රාවේ පිදුවරු කානෙක් සහේ පැතස් පදිතවරු කනු කත්තා සහේ පැතස් පදිතවරු කනු කත්තා සහේ පරිත්වරු

ರಾವಶೆಟ್ಟ ತ್ರಕ್ಷರ್ ಮಟ್ಟದ ಕರಿಕಾ ಹಬ್ಬದಲ್ಲಿ 19 ಶಾಲೆಗಳ ವಿಧ್ಯಾರ್ಥಿಗಳು ಭಾಗವಾಸಿ ತಮ್ಮ ಕರಿಕಾ ನಾಮರ್ಥ್ಯ ಪ್ರವರ್ತಿಸಿದರು. ವಿಧ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಡೆದ ಅರ್ಚಗಳ ಆಧಾರದ ಮೇಲೆ ಶಾಲೆಗಳಿಗೆ ಬಹುಮಾನ

■ ಕ್ಷಪ್ತರ್ ಮಟ್ಟದ ಮಕ್ಕಳ ಕಲಿಕಾ ಹಬ್ಬಕ್ಕೆ ಬಾಲನೆ

ಸಲಹೆ

ವಿತರಿಸಲಾಯಿತು. ಡಿವೈನಿಸಿ ಪೆಂಡಟೇನ್, ಕ್ಷೇತ್ರ ಕಿಕ್ಷಣಾಧಿಕಾರಿ ಕ್ಷೀಪಿವಾನ್, ಬಿಆರ್ಸ್ ಸುರೇಂದ್ರಸಾಧ್, ಡಿಡಿಪಿಐ ಕಚೇರಿ ತಾಂತ್ರಿಕ ಸಂಹಾರದ ಸಿಂಗರಾಜ್, ಎಸ್ಡ್ಎಎಂಸಿ ಅವೃತ್ತೆ ಚಂದ್ರಕಲಾ, ಪ್ರಥಮಿಕ ತಾರಾ ම්මුවේ ජාතුරේ පසුලි නැත්තෙර පසුලු කටලතා, අලාලක සහ ම්මුවේ ජාතුරේ පසුලි නැත්තෙරු, මෙලු කටයුතුවේ ම්මුවේ ජාතුරේ පසුලි සංගාන, පතද, රෝක් වුණි, කුරුවු සිටුවූ රෝක්ටේ, ජාතාකුලු නැත්තේ ජනව, නංගානවරු නිතර, තුරුව, සිටුවේ සිටුවූ මේ පිරිදුවූ නැති නැත, මුණ ජාතුරු, එපෙනී වී අත, නිතන්, නැතුරු සහ මුණු ජාතුර පත්තියේ, එමේ සිටුවූ විපත් වී අත, සිතුන් නැතුරුවේ සහ පත්තියේ, එමේ සිටුවූ වූ



ಹೊಳಲ್ಲಿದೆ ತಾಲೂಕಿನ ಚಿತ್ರಹಳ್ಳಿ ಗೇಚ್(ಈಚಿತ್ರಲ್ಲ) ಸರ್ಕಾರಿ ಹಿರೀ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕ್ಷಸ್ಟರ್ ಮಟ್ಟದ ಮಕ್ಕಳ ಕಲಿಕಾ ಹಬ್ಬದಲ್ಲಿ ವಿವಿಧ ಸ್ವರ್ಧೆಗಳಲ್ಲಿ ವಿಜೀಕರಾದ ಮಕ್ಕಳಿಗೆ ಡಿಡಿಪಿಐ ಮಂಜನಾಥ್ ಬಹುಮಾನ ವಿಕರಿಸಿದರು.